

## ಒಂದು ಹೀರೆತಕ್ಕೂಗೆ ಶಿಲುಬೆ

(ಮತ್ತಾಯ 27:46; ಲಾಕ 23:34-46;  
ಯೋಹಾನ 19:25-30)

ತೀಕ್ಷೇಪು ಜನಿಸಿ ನುಮಾರು ಮೂವತ್ತಾರು ವರ್ಷಗಳ ನಂತರ ಹನ್ನು ಹಬ್ಬಿದ ಹಿಂದಿನ ಶತಮಾನದಂಡು ಗೊಳೆಗ್ಗಾಧಾದಲ್ಲಿಯ ಜಿಕ್ಕೆ ದೇವಾಲಯದಲ್ಲ ಶಿಲುಬೆಯ ಹೀರೆದಿಂದ ಜಗತ್ತಿನ ಇತಿಹಾಸದಲ್ಲಿಯೇ ಅತಿ ದೊಡ್ಡದಾದ ಬಿಯೋಗೆ ಭಾಷಣವು ಕೊಡಲ್ಪಟ್ಟಿತು.<sup>1</sup>

ಹವಿತ್ರವಾದ ಹಲಿಂದಿ ಬರಹಗಳ ನಾಬಿರಾಯ ವರ್ಷಗಳನ್ನು ನೂರಾರು ಜನ ಸ್ತ್ರೀ ಪುರುಷರ ಸಚಿವ ಮಾತುಗಳನ್ನು ಒಳಗೊಂಡಿದ್ದರೂ, ತೆಲವೇ ಜನರ ನಾಯಿವಾರಿನ ಮಾತುಗಳ ಪೂರ್ವಾರಾಗಿ ಕೊಡಲ್ಪಟ್ಟಿತ್ತೇ. ಒಂದು ಇನ್ನೂಯೆಲನದು, ಇನ್ನೂಯೆಲನದು ಯಾರು ಮೂರನೆಯ ಸ್ತ್ರೀಷನನದು.<sup>2</sup> ಅಯ್ಯುಕ್ಕೊಂಡ ಜನಾಗಂದಲ್ಲ ಇನ್ನೂಯೆಲನು ಮೊದಲಾಗನು: ಮೊಳೆಯ ಕಾನೂನು ಬಳಿದ ದೈವಪಾಲನೆಯಲ್ಲ ಚೇಹದಲಾಗನು: ಸ್ತ್ರೀಷನನು ಕೈತ್ತುತ್ತೆಕ್ಕಾಗಿ ಮೊದಲ ಹತನಾಳ್ಯಾಯಾಗಿದ್ದನು. ನುವಾರೆಗಳ ಬರಹಗಾರರು ಕಲ್ಪಾಲಿಯ ಗಾಜಿಯೆಳಗಿಂದ “ಬಿಮಾಳಜೆಯ ಸ್ವರಮೀಳದ ಏಳ ಆಲೋಗಳನ್ನು” ತೆಗೆದು ಕೊಂಡಂತೆ -

- ಯಾವ ಕರಿಗಳೂ ನಾಯಿತ್ತಿರುವ ಮನುಷ್ಯನ ಹಿನುಮಾತುಗಳನ್ನು ಹಿಡಿಯಲ್ಲ.

ತನ್ನ ಪ್ರೇಯಿತಿಕ ಸೇಲವೆಯ ನಮಯದಲ್ಲ ಯೇಣುವಿಗೆ ಬಿಬಿಧ ಹೀರೆಗಳದ್ದವು - ಬಿಷ್ಟು, ಮಾತಿಗೆ, ದೊಳಣಿ, ಬಾಬಿ. ಆದರೆ ಶಿಲುಬೆಯಂಥ ಪ್ರಸಂಗ ಹೀರ ಆತಸಿಗೆ ಎಂದೂ ಇದ್ದಿರಲ್ಲ, ನಾಯಿತ್ತಿರುವ ಕರ್ತವ್ಯನಂತೆ ಬೇರಾವ ಪ್ರಸಂಗಿ ಎಂದೂ ಇರಲ್ಲ. ಕರ್ತವ್ಯ ಸ್ಥಳದ ಬಳಿ ಕೂಡಿಬಂದ ಸಭೆಯಂಥ ಸಭೆ ಎಂದೂ ಇರಲ್ಲ. ಯೇಣುವಿನ ಕೊನೆಯ ಏಳ ಹೇಳಿಕೆಗಳಂಥ ಪ್ರಸಂಗ ಎಂದೂ ಇರಲ್ಲ.

### ಕ್ಷಮಾಜಣ ಮಾತುಗಳು:

“ಅವರನ್ನು ಕ್ಷಮಿಸು” (ಲಾಕ 23:34)

ಶಿಲುಬೆಯ ಮೆರವಿಗೆಯು ಕಲ್ಪಾಲಿಯನ್ನು ತಲುಪಿದಾಗ ಯೇಣುವಿನ ಬಣ್ಣಿಗಳ ತೆಗೆದು ಹಾಕಲ್ಪಟ್ಟವು. ಕೇವಲ ಬಾಡು ದಿನಗಳ ಹಿಂದೆ ಯೇರಣಣೆಬಿನಾಲ್ಪದ್ದರು ತಮ್ಮ ಬಣ್ಣಿಗಳನ್ನು ಕರ್ತವ್ಯ ಯೇಣುವಿನ ಮಾರ್ಗದಲ್ಲ ಹಾಸಿದ್ದರು. ಕೇಗೆ ಜನರು ಆತಸಿಗೆ ಇದ್ದ ಬಣ್ಣಿಗಳನ್ನು ಕರ್ತವ್ಯದರು. ಯೇಣು ತನ್ನನ್ನು ಕೊಲ್ಲುತ್ತಿರುವವರಿಗೆ ತನ್ನ ಹಸ್ತಗಳನ್ನು ಜಾಡಿದನು - ಯಾರಿಗೂ ಆ ಹಸ್ತಗಳು ಕೆಳ್ಳಿದ್ದನ್ನು ಮಾಡಿರಲ್ಲ. ಆ ಹಸ್ತಗಳಿಂದ ಜಾಗ್ರಿಗಾಗಿ ಆಶಿವಾದಿಗಳ ಹಲಿಯ ಬಂದಿದ್ದವು. ಕೆಳಗೆ ಹಟ್ಟಿಂದ ಗೊಳಿಗೆಗಳಿಂದ ಹಣ್ಣಿಗಳ ದ್ವಾರಾ ಪ್ರತಿದ್ವಾಸಿಸಿತು. ಶಿಲುಬೆಯು ಮೆಲ್ಲನೇ ಎತ್ತಲ್ಪಟ್ಟಿತು. ಅಮೇಲೆ ಆಕಾಶವನ್ನೇ ನಡುಗಿನುತ್ತಿದ್ದೀರು ಎಂದು ಕೊಲಿದ ಡಬ್ಬ, ಡಬ್ಬ ಎಂಬ ಶಭ್ಯದೊಂದಿಗೆ ಅದಕ್ಕೂಗೆ ತೆಗೆದ ಗುಂಡಿಯಾಳಗೆ ಕುಸಿಯಿತು. ಯೇಣು ತನ್ನ ಕೊನೆಯ ಹೀರೆಪನ್ನೇಲಿದ್ದನು.

ಶಿಲುಬೆಯ ಮೇಲನ ಯೀಸುವಿನ ಪೊದಲನೆಯ ಮಾತುಗಳ ಕ್ಷಮಾಪಣೆಯ ಮಾತುಗಳಾಗಿದ್ದವು: “ತಂದೆಯೇ, ಅವರಿಗೆ ಕ್ಷಮಿಸು: ತಾವು ಏನು ಮಾಡುತ್ತೇವೆಂಬದನ್ನು ಅಲಿಯರು” (ಲಾಕ 23:34). ನಾಲ್ಕನೆಯ ಮತ್ತು ಏಕನೆಯ ಹೇಜಕೆಗಳಂತೆ ಯೀಸುವಿನ ಪೊದಲನೆಯ ಹೇಜಕೆಯು ಒಂದು ಶ್ರಾಧ್ಯಾನೆಯಾಗಿತ್ತು. ಯೀಸುವಿನ ಶ್ರಮೆಯ ಶ್ರಾರಂಭ, ಮಧ್ಯ ಹಾಗೂ ಅಂತ್ಯವು ದೇವರೊಂದಿಗಿನ ಪರಿತ್ಯಾಸದಿಂದ ವಿನಿಯೋಗಿಸಿದ್ದು ಮುಖಗಿ ಹೊಗಿದ್ದವು.

ಶಿಲುಬೆಯ ಮೇಲೆ ಜನರು ಶ್ರಾಧ್ಯಾನವುದು ಎಚೆತ. ಶಿಲುಬೆಗೆ ಹಾಕುವಂಥದ್ದು ಮರಣವನ್ನು ನಾಡ್ಯಾವಾದಷ್ಟು ನೋಬಿನದಾಗಿ ಮಾಡುವಂತೆ. ನೀತಿಭ್ರಷ್ಟ ಮನಸ್ಸುಗಳು ಕಂಡು ಹಿಡಿದ ಉಪಾಯವಾಗಿತ್ತು. ಈ ಭಯಾನಕವಾದ ನಾಶನಕ್ಕೆ ಬಾಯಾದವನು ನೋಬಿನಿಂದ ಸರಳವಾಗಿ ಜೀರ್ಯಾವಾದವನೂ ಬೇಡಿಕೆಳಬ್ಬಾವಾದವನೂ ಶಹಿಸುವಾಗಿ ನೋಳಿದುವರ ಕಡೆಗೆ ಉಗ್ನಿಬಾಗಿ ಜೀರ್ಯಾವಾದವನೂ ಅಗಿರುವರೆಂಬುದನ್ನು ಅಧಿಕಾರಿಗಳು ಗಮನಿಸಿದರು. ಆದರೆ ಯೀಸು ಶ್ರಾಧ್ಯಾನಿಯನು.

ಯೀಸುವಿನ ಪೊದಲನೆಯ ಬಿಜಾರಾವು ಆತನ ಸ್ವಂತ ನೋಬಿನ ಮೇಲೆ ಇರಲಿಲ್ಲ, ಆದರೆ ತನ್ನನ್ನು ಹಿಂಸಿಸುತ್ತಿರುವವರು ತಮ್ಮ ಮೇಲೆ ಬರಮಾಡಿಕೊಳ್ಳುತ್ತಿದ್ದ ಕೆಡುಕಿನ ಮೇಲೆ ಇತ್ತು. ತನ್ನನ್ನು ಕಡಿಯುವ ಕೆಡಿತಾಯನ್ನು ಮರವು ತನ್ನ ಸುಗಂಧ ವಾಸನೆ ಲೇಪಿಸುವಂತೆ, ಹಲಿಜಾಮ ಜೀರ್ಯಾವ ರೀತಿಯಲ್ಲಿ ಯೀಸು, “ತಂದೆಯೇ ಸಿನ್ನ ಕರುಣೆಯು ಸಸ್ಯಾಂದ ಹಿಂತೆಗೆಯಲ್ಲಿಡೆ ಬೇಕಾಗಿದ್ದರೂ. ಅವರಿಂದ ಅದನ್ನು ತಡೆಹಿಡಿಯ ಬೇಡ” ಎಂದು ಹೇಳಿದನು.

ತನ್ನ ಪ್ರೇರಿತಿಕ ನೇರೆಯಲ್ಲಿ ಯೀಸು ಬಹಳ ನಲ ಕ್ಷಮಾಪಣೆಯ ಬಿಷಯದ ಬಗ್ಗೆ ಬೋಳಿಸಿದನು:

ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸಿದಂತೆ ನಮ್ಮ ತಪ್ಪುಗಳನ್ನು ಕ್ಷಮಿಸು. ... ನೀವು ಜನರ ತಪ್ಪುಗಳನ್ನು ಕ್ಷಮಿಸಿದರೆ ಹರಲೊಳಕದಲ್ಲಾರುವ ನಿಮ್ಮ ತಂದೆಯು ನಿಮ್ಮ ತಪ್ಪುಗಳನ್ನು ಕ್ಷಮಿಸುವನು. ಆದರೆ ನೀವು ಜನರ ತಪ್ಪುಗಳನ್ನು ಕ್ಷಮಿಸದೆ ಹೋದರೆ ನಿಮ್ಮ ತಂದೆ ನಕ ನಿಮ್ಮ ತಪ್ಪುಗಳನ್ನು ಕ್ಷಮಿಸುವದಿಲ್ಲ (ಮತ್ತಾಯ 6:12, 14, 15).

ಆಗ ಹೆತ್ತನು ಆತನ ಬಳಗೆ ಬಂದು - ಕರ್ತನೇ, ನನ್ನ ನಹೋದರನು ನನಗೆ ತಪ್ಪು ಮಾಡುತ್ತಾ ಬಂದರೆ ನಾನು ಎಷ್ಟನಾಲ ಅವಸಿಗೆ ಕ್ಷಮಿಸಬೇಕು? ಏಷ ನಾಲಿಯೋ ಎಂದು ಕೇಳಲು ಯೀಸು ಅವಸಿಗೆ - ಏಷ ನಾಲ ಎಂದಲ್ಲ, ಏಷಿಷ್ಟತ್ತು ನಾಲ ಎಂದು ನಿನಗೆ ಹೇಳುತ್ತೇನೆ (ಬಣಿಸಲಾರದಷ್ಟು ನಲ ಎಂದು ಬೇರೆ ಮಾತನಿಲ್ಲ ಹೇಳಬಹುದು). ... ನಿಮ್ಮಿಳ್ಳಿ ಪ್ರತಿಯೊಬ್ಬನು ತನ್ನ ನಹೋದರ ಸಿಗೆ ಮನಃ ಪ್ರಾರ್ಥಕವಾಗಿ ಕ್ಷಮಿಸದೆ ಹೋದರೆ ಹರಲೊಳಕದಲ್ಲಾರುವ ನನ್ನ ತಂದೆಯೂ ನಿಮಗೆ ಹಾಗೆಯೇ ಮಾಡುವನು ಅಂದನು (ಮತ್ತಾಯ 18:21, 22, 35).

ಹೊಗಿದ್ದರೂ ಕ್ಷಮಾಪಣೆಯ ಮೇಲನ ಯೀಸುವಿನ ಅತಿದೊಡ್ಡ ಬೋಧನೆಯ ಶಿಲುಬೆಯ ಮೇಲತ್ತು ಆತನ ಬೋಳಿಸಿದ್ದನ್ನು ಆತನ ತ್ರದಶಿಸಿದನು.

ರೀತಿನಿಳಿ, ಲಾಕ 23:34ರಿಂದ ತೀಯಾ ಪದವು “imperfect” ರೂಪದಲ್ಲಿದ್ದು “ಹಿಂದಿನ ನಮಯದಲ್ಲಿ ನತತವಾದ ಕಾರ್ಯವನ್ನು ನಾಜಿಸುತ್ತದೆ.” ನಮ್ಮ ಪರ್ಯಾಯ

“But Jesus was saying ...” එය දියු. ගාලුපත්‍රී “But Jesus kept on saying, ...” එය දු බාහාමැලින්සඩ් වාස්. යේනු නියම්පාත්‍ර ප්‍රතිඵලිය හේඛුත්ත්ලී ප්‍රධිරි බේකු.

ఈ దృశ్యగళ నాచ్యటియదే: కహాల స్థితి తలుహిదాగ యీఎను నుత్తలూ నేఱడి, “తందెయీ, అవలిగే క్షబును: తాపు ఏను మాడుత్తేచెంబుదన్ను అలయయ్” ఎందు ఘ్రాధిసిదను. శతాధిషపియు ఆంకన్ను నేలక్కే దజ్జుదాగా, “తందెయీ అవలిగే క్షబును, తాపు ఏను మాడుత్తేచెంబుదన్ను అలయయ్” ఎందు యీఎను ఘ్రాధిసిదను. చోండవాణిద్దు చోళిగట ఆంకన నడుగుత్తియిప అంగ్రేష్ కల్లు కూలి కోణానువాగ, యీఎనుపు, “తందెయీ, అవలిగే క్షబును, తాపు ఏను మాడుత్తేచెంబుదన్ను అలయయ్” ఎందు యీఎను ఘ్రాధిసిదను. అవరు శిలుబియన్ను చుట్టుకొల్పి సిల్లుసిదాగ యీఎను, “తందెయీ అవలిగే క్షబును, తాపు ఏను మాడుత్తేచెంబుదన్ను అలయయ్” ఎందు ఘ్రాధిసిదను. జనసమాఖ్య ఆంకన్ను డాషిసి అపహాస్యమాడిదాగ, యీఎనుపు, “తందెయీ అవలిగే క్షబును. తాపు ఏను మాడుత్తేచెంబుదన్ను అలయయ్” ఎందు ఘ్రాధిసిదను. కోఅగెయిరద ఆంకన అంగిగారి సిహాయిగట జిఎము కాకిదాగ యీఎనుపు, “తందెయీ, అవలిగే క్షబును, తాపు ఏను మాడుత్తేచెంబుదన్ను అలయయ్” ఎందు ఘ్రాధిసిదను.

“ನಮಗೆ ವಿವರಗಳು ತಜಿಯದೇ ಇದ್ದರೂ ಯೀಸು ಶ್ರಾಂಕನುತ್ತೀರ್ಣ ಇದ್ದನು. “ತಂದೆಯೇ, ಅವಲಗೆ ಕೆಬಿನು, ತಾವು ಏನು ಮಾಡುತ್ತೇವೆಂಬುದನ್ನು ಅಲಿಯರು.”

ತಂದೆಯಿಂದ ಕ್ಷಮಾಹಣಿಯ ಹಂಜಾಶತ್ರು ಹಬ್ಬದ ದಿನದ ಪರೇಗೆ ಕೊಡಲ್ಪು ಡಳ್ಳು ಎಂಬುದನ್ನು ನಾವು ಗಮನಿಸುವ ಅಗತ್ಯತೆಯಿದೆ. ಅಮೇಲೆ ಅದು ಮನಃ ಹಲವರ್ತನೆಗೊಂಡು ಬಾಷ್ಟಿನ್ನು ಹೊಂದಿದವರಿಗೆ ಮಾತ್ರ ಕೊಡಲ್ಪುಣಿತ್ತು (ಕೊಲಾನು. ಅ. ಕೃ. 2:38). ಯೀಂನುವು ಮರಣ ಹೊಂದಿದಾಗ ಆತನ ಹೃದಯದಲ್ಲ ಯಾವುದೇ ವ್ಯರ್ಥವಿರಲಲ್ಲ ಎಂಬುದನ್ನು ಒತ್ತಿ ಹೇಳುತ್ತೇವೆ. ನಿನು ಮತ್ತು ನಾನು ಯೀಂನುವಿನಂತಿರಲು ಕಾಪು ಕೊಳ್ಳುವ ಅವಶ್ಯಕತೆಯಿದೆ. ನಮ್ಮ ವೈರಿಗಳನ್ನು ತೀರಿಸು ವದನ್ನೂ ನಮ್ಮನ್ನು ಹಿಂಸೆಹಡಿಸುವವಲಿಗಾಗಿ ಹಾಧಿಸುವದನ್ನೂ ಕಾಲಿಯತಕ್ಕದು (ಮತ್ತಾಯ 5:44)!

## ನಿರೀಕ್ಷೆಯ ಮಾತ್ರಾಂಶ:

**“నమ్మాందిగే” (లూకా 23:39-43)**

బల పట్టగళాదచువు నిత్యచూగి శిలుబెయి మేలే జయచరో ఎందు తొలుప లిపియల్కు శిలుబెయి నుత్తెన కాన్సు మాఢుత్రిద్వజనరింపు కుష్టు హిడిదచరంతే చపైసుల్కుత్తు “అచను చుత్తెన్ను రచ్చిసిదను: తస్సున్న రచ్చిసికెంబులారను. ఇన్నుయీల్చుర అరసనాద చే క్రిస్తును కఱగ శిలుబెయిద జాయ బరా. ఇందు బందరే నాచు నోడు నంబెచ్చు” ఎందు కాన్సుదింద మాఢుత్రిద్వయ (మాక్స్ 15:31జ, 32ఎ). “ఆకన నంగడ శిలుబెగే కాల్చుచ్చపు నక ఆకనన్న సిందిసుప్పదు” (మాక్స్ 15:32జ) ఎందు మాక్సను దాఖలే మాడిదానె.

ತಮ್ಮಾನವಾಗಿ ಕಷ್ಠರಲ್ಲ ಬಳಿಸು ಮದ್ದುದ ಶಿಲುಹೆಯ ಮೀಲಾರುವಾತನನ್ನು ಇನ್ನು ವಾದ ಬೆಕ್ಕಿನಲ್ಲಿನೆಲ್ಲ ನೋಡಲು ಹಾರಂಜಿಸಿದನು. ಯೆಸುವಿನ ಲಗ್ಗಿ ತಾನಾಗಿಯೇ ಕಷ್ಠನ್ನ

ಹೃದಯವನ್ನು ಮುಟ್ಟು. ಯೇಂನು ಮರಣವನ್ನು ಎದುರಿಸಿದ ಗಾಂಭೀರ್ಯತೆಯ ಪರಿಣಾಮ ಮಾಡಿರ ಬಹುದು. “ತಂದೆಯೇ, ಅವಲಿಗೆ ಕ್ಷಮಿಸು” ಎಂದು ಪುನಃ ಪುನಃ ಅತನು ಹೇಳಿದ ವಿಧಾನವಾಗಿರಬಹುದು. ಕಾರಣಗಳು ಏನೇ ಇದ್ದರೂ ವಿಶ್ವಾಸವು ಬೇಕೆಂತು. ಕಳ್ಳುನ ಹೃದಯದಲ್ಲಿ ನಿಶ್ಚಿತತೆಯು ಉಂಟಾಯಿತು. ಹಿಗೆಂದು ನಾವು ಓದುವೆವು,

ತಾರ್ಗಾತಿದ್ದ ಆ ದುರ್ಘಟನೆಗಳಲ್ಲಿ ಒಬ್ಬನು ಆತನನ್ನು ದೂಡಿಸಿ - ನಿಂನು ಬರಬೇಕಾದ ತೀಕ್ಷ್ಣನಲ್ಲವೇ, ಸಿನ್ಹನ್ನು ರಕ್ಷಿಸಿಕೊಳ್ಳ, ನಮ್ಮನ್ನು ರಕ್ಷಿಸು ಎಂದು ಹೇಳಿದ್ದಕ್ಕೆ ಎರಡನೆಯವನು ಅವನನ್ನು ಗರಲಿಸಿ - ನಿಂನು ಇದೇ ದಂಡನೆಯಲ್ಲಿರುವಾಗಲೂ ದೇವಲಿಗೆ ಹೆಡರುವದಿಲ್ಲವೋ? ನಾವಂತಾ ನಾಯಿವಾಗಿ ದಂಡನೆಯಲ್ಲದೇವೆ, ನಾವು ಮಾಡಿದ್ದಕ್ಕೆ ತಕ್ಷ ಪ್ರಿತಿಪಾಠವನ್ನು ಹೊಂದುತ್ತಾ ಇದ್ದೇವೆ: ಈತನಾದರೇ ಅಲ್ಲದೇನೂ ಮಾಡಲಿಲ್ಲ ಎಂದು ಹೇಳ - ಯೇಂನವೇ, ನಿಂನು ಸಿನ್ಹ ರಾಜ್ಯವನ್ನು ಪಡೆದವನಾಗಿ ಬರುವಾಗ ನಿನ್ನನ್ನು ನೆನಸಿಕೊಳ್ಳ ಅಂದನು. ಅದಕ್ಕೆ ಯೇಂನ - ಈ ಹೊತ್ತೆ ನಿನ್ನ ನಂಗಡ ಹರಡ್ದಿಸಿನಲ್ಲಿಯಿಬ ಎಂದು ನಿನಗೆ ನಕ್ಷೆವಾಗಿ ಹೇಳುತ್ತೇನೆ ಎಂದು ಉತ್ತರ ತೊಟ್ಟನು (ಲೂಕ 23:39-43).

ಶಿಲುಬೆಯ ಮೇಲೆಯೂ ನೈತಾನನು ಯೇಂನುಬಿನ ಮೇಲೆ ತನ್ನ ದಾಖಯನ್ನು ಕಡಿಮೆ ಮಾಡಲಿಲ್ಲ. ಅಡಬಿಯಲ್ಲಿ ನೈತಾನನು ಯೇಂನುಬಿಗೆ ಶಿಲುಬೆಗೆ ಹೊಗೆದೇ ಲೋಕದ ರಾಜ್ಯಗಳನ್ನು ನಂತಾದಿನ ಬಹುದೆಂದು ಹೇಳಿದ್ದನು<sup>3</sup> (ಮತ್ತಾಯ 4:8, 9). ಯೇಂನುಬಿನ ಪ್ರಯತ್ನಿಕ ನೇವೆಯ ಅಂತ್ಯ ನಬಿಲಂಪವಾದಾಗ, ಶಿಲುಬೆಯನ್ನು ಮರೆಯ ಬೇಕೆಂದು ಯೇಂನುವನ್ನು ಒತ್ತಾಯಿಸುವರಂತೆ ನೈತಾನನು ಹೇತುನನ್ನು ಪ್ರೇರೇಟಿಸಿದ್ದನು (ಮತ್ತಾಯ 16:21-23). ಈ ಯೇಂನವು ನಾಯುತ್ತಿರುವಾಗ ನೈತಾನನು ಕಳ್ಳನ ಮೂಲಕ ಮಾತಾಡಿ, ಮರಣದಿಂದ ತಪ್ಪಿಸಿ ತೂಂಡು ಶಿಲುಬೆಯಿಂದ ಇಜ್ಜದಾಗಿ ಬರಬೇಕೆಂದು ಹೇಳಿದನು.

ಯೇಂನುಬಿಗೆ ಅತನ ಜೀವನದಲ್ಲಿಲ್ಲಾ ಎರಡು ಹಯಾರಿಯಿಗಳಿಷ್ಟವು: ತನ್ನನ್ನು ಉಳಿಸಿಕೊಳ್ಳುವುದು ಹಾಗೂ ತನ್ನನ್ನು ಅಹಿಸಿಕೊಡುವುದು. ಈ ಅಯ್ಯಿಯು ಆತನಿಗೆ ಶಿಲುಬೆಯ ಮೇಲೆಯು ಇತ್ತು.

ವಿಶ್ವಾಸವಿಲ್ಲದ ಕಳ್ಳನ ತನ್ನನ್ನು ಉಳಿಸಿಕೊಳ್ಳುವ ಆಯ್ಯಿಯನ್ನು ಮುಂದಿಟ್ಟನು: “ನಿಂನು ಬರಬೇಕಾದ ತೀಕ್ಷ್ಣನಲ್ಲವೇ, ಸಿನ್ಹನ್ನು ರಕ್ಷಿಸಿಕೊಳ್ಳ, ನಮ್ಮನ್ನು ರಕ್ಷಿಸು” (ಲೂಕ 23:39). ಕಳ್ಳನಿಂದ ಉತ್ತರೋಗಿಸಿದ ವಿಧಾನವು ಅಡಬಿಯಲ್ಲಿ ನೈತಾನನು ಉತ್ತರೋಗಿಸಿದ ವಿಧಾನಕ್ಕೆ ನಮುವಾಗಿತ್ತು. “ನಿಂನು ದೇವರ ಕುಮಾರನಾಗಿದ್ದರೆ ಈ ಕಲ್ಲುಗಳ ರೊಟ್ಟಿಯಾಗುವರಂತೆ ಅಪ್ಪಣಿ ತೊಡು” (ಮತ್ತಾಯ 4:3). “ಬಿಶೇಷವಾದ ಲಾಭಗಳಲ್ಲಿದಿದ್ದರೆ ನಿಂನು ತೀಕ್ಷ್ಣನಾಗಿರುವುದು ಪ್ರಯೋಜನವಿಲ್ಲ.”<sup>4</sup> ಆ ಲಾಭಗಳನ್ನು ಅನುಭವಿಸು ಹಾಗೂ ಅದೇ ನಮಯಿದಲ್ಲ ನಿಂನು ನಿಜವಾಗಿಯೂ ಯಾರಾಗಿದ್ದೀರೆ ರೆಂದು ಸಿರ್ಥಪಡಿಸಿ ತೊಲನು” ಎಂದು ಅವನು ಹೇಳುತ್ತಿದ್ದನೆಂದು ಬೇರೆ ಮಾತನಳ ಹೇಳಬಹುದು. ಕಳ್ಳನ ಜನ್ಮಹವು “ನೆರೆಮನೆಯನ್ನು ಒಡೆಯುವ ಪ್ರಯುತ್ತಿರ ಮಷ್ಟುದಲ್ಲತ್ತು” - ಹಾಗೂ ಕಳ್ಳನ ನೆರೆಮನೆ ಒಡೆಯುವದರಿಳ್ಳ ಯೇಂನು ನಾಯಕಕ್ಕ ವಹಿಸಬೇಕೆಂದು ನೂಡಿಸಿದನು ಎಂದು ಎ. ಟಿ. ರೊಬರ್ಟನ್‌ನೇ ಹೇಳಿದ್ದಾರೆ.

ವಿಶ್ವಾಸಕ್ಕೆ ಬಂದ ಕಳ್ಳನು ಸ್ವತಾಗ್ಯದ ಆಯ್ಯಿಯನ್ನು ಮುಂದಿಟ್ಟನು: “ಯೇಂನವೇ ನಿಂನು ಸಿನ್ಹ ರಾಜ್ಯವನ್ನು ಪಡೆದವನಾಗಿ ಬರುವಾಗ ನಿನ್ನನ್ನು ನೆನಸಿಕೊಳ್ಳ” (ಲೂಕ

23:42). యేసుబిగె, “క్షూజియ మేలాద్య నిస్త రాజ్యవన్స్త గేద్యుకోఎ” ఎందు అవను శ్రైత్యహిసిదనందు బీలే మాతుగభల్ల కేళబహుదు. ఈ మనుష్ణనల్లాడ్ చిశ్శున ఎంధాద్య! అవను యేసువన్స్త సోడిదాగ మరణదండనే హొందిద అపరాధియంతే కాణఅల్ల. అవను అరననన్స్త సోడిదను. ముళ్ళన కిలంపద బదలు నామూఱిన కిలంపవన్స్త సోడిదను. యేసుబిన హస్తగభల్ల వోళిగభ బదలు అవను రాజదండ సోడిదను. యేసుబిన జజ్లల్పట్ట దేహద చేలే కేంటు రక్త ఒబగుత్తిరువదన్స్త నోఱువ బదలు రాజ్యవైఫవద నేరశే బణ్ణవన్స్త సోడిదను.

ఈ వజనగభల్ల తునః “imperfect tense” లుపయోగినల్పట్టదే. ఇబ్బరు కశ్చర ఉఱసికోట్లికేయ ఇల్లచే సచుషచేయ - శిలుబెయిన్స్త ఇడువ ఇల్లచే శిలుబెయ మేలే ఉఱయువ ఆయ్యియ మాతుగభ యేసుబిన కిచిగభల్ల తుండ్చనిసువంతే మాడితు.

చిశ్శానక్కె బంద కళ్ళనిగ యేసువు కోట్ట లుత్రరపు నిలంక్యేయ సందేశ వాగిత్తు: “ఈ హోత్తే నిస్త సంగడ పరచ్చేసినల్లారుబి ఎందు నిచుగె నక్కువాగి కేటుత్తేనే” (ప. 43).

“కళ్ళను రళ్ళిసల్పట్టంతే రళ్ళినల్పడువదర బగ్గె” (బిలేషచాగి బాట్టిన్స్త ఇల్లదే) ఇదు నిలంక్యేయ సందేశవాగిరువదిల్ల ఎంబుదన్స్త గమనిసతక్కద్దు. యేసు నాయువ మోదలు కళ్ళను రళ్ళినల్పట్టస్తు<sup>6</sup>: కిలే అవను హోన ఒడంబడికేయ కేగి అల్ల కశే ఒడంబడికేయ అడియెల్ల రళ్ళిసల్పట్టపర లుదాహరణగభల్ల ఒబ్బనాగిద్దునే (కోలొన్స్ట. 2:14; ఇజ్రాయ. 9:16, 17).<sup>7</sup> హోన ఒడంబడికేయ అడియెల్ల నాపు నంజ బాట్టిన్స్త హోందబేసేందు హేళల్పట్టదే (పూర్క 16:16).

ఇదు “కోనేగిశగేయ రక్షణేయ” కులితాద నిలంక్యేయ సందేశవాగిరువదిల్ల. నాపు తిఱదియవంతే, యేసుబిన బగ్గె తిఱయుపుదు కళ్ళనిగ చేదలనేయ అపకాశవాగిత్తు . కోనేయ సిబిషదల్ల రక్షణ హోందువంతే తునః తునః సువార్చయిన్స్త తిరస్తిలనువ లిలియెల్ల అవసిరఅల్ల. “హన్సైందనేయ తాసినల్ల”<sup>8</sup> రళ్ళిసల్పడువేవెందు నిలింక్యిసువ అనేకరు 10:30క్క నక్క హోగువరేందు యారో ఒబ్బరు హేళద్దారే!

యావ లిలియెల్ల యేసుబిన మాతుగభ నిలంక్యేయ సందేశవాగిపే? మోదలనేయదు అపు నిలంక్యేయ సందేశవాగిపే యాకండరే ఆతను మోదలనేయ కళ్ళన నొజనేయిన్స్త తిరస్తలిసి ఎరడనేయవన నొజనేయిన్స్త స్థిరెకలసిదను. “నిజవాగియులా”<sup>9</sup> ఎంబ పదవు క్రిఎనిస్ల “ఆమేనా” ఎంబ పదదింద భాషాంతరినల్పట్టదే. “ఆమేనా! హాగెయీ అగల! ఎల్లా జనరు పరచేనక్క హోగువ నిలంక్యేయరువంతే నాను నాయు చేను. నాను ద్వేచియ యోజనేయంతే హోగుచేను” ఎంబధండల్ల యేసు హేళదను. పరలోకవెల్లపూరు నెమ్ముదియ లసిరు జణ్ణిరబేకు.

ఎరడనేయదు, యేసుబినమాతుగభ నిలంక్యేయ సందేశవాగిపే, యాకండరే యాలిగాదరు జిఎపనపు ఎష్టే సిరాశాదాయకవాగిద్దరూ రళ్ళిసల్పడబహుదు ఎంబుదన్స్త అదు తోలనమ్మతుదే. కళ్ళను “ఒమ్మె కేళదను, ఒమ్మె కుడుకిదను, ఒమ్మె తణ్ణదను, కాగూ తన్న జిఎపనద కోనేయ దినదందు రళ్ళిసల్పట్టస్తు” ఎందు

ಯಾರೋ ನೂಜಿಸಿದ್ದಾರೆ. ಕಷ್ಟನು ರಚಿಸಲ್ಪಟ್ಟವೇತ್ತಾದರೆ, ನಿನು ಏನೇ ಮಾಡಿದ್ದರೂ ನಿನು ರಚಿಸಲ್ಪಡಬಹುದು. ನಿಷ್ಠೆಯವಾಗಿಯೂ ನಿನ್ನ ಜೀವನವು ತಾನು ಕ್ರಾಂತಿನಲ್ಪಡಲು ಯೋಗ್ಯನೇಂದು ಒಟ್ಟಿಕೊಂಡ ಆ ಅಪರಾಧಿಯ ಜೀವನಕ್ಕಿಂತ ಕೆಷ್ಟದ್ದಾಗಿರುವದಿಲ್ಲ (ಉಕ 23:41).<sup>10</sup>

ತತ್ವದ ಕಡೆಗೆ ತಿರುಗಿ ಕೊಂಡಿರದ ಪ್ರೀತಿಯಳ್ಳವಲಗಾಗಿಯೂ ನಹ ನಿಲಂಕ್ಕೆ ಯಾದೆ. ಅವರನ್ನು ಜಟ್ಟು ಕೊಡಬೇಕಿಲ್ಲ. ಕಷ್ಟನಿಗೆ ನಿಲಂಕ್ಕೆಯಿದ್ದರೆ ಅವಲಗಾಗಿಯೂ ನಿಲಂಕ್ಕೆಯಾದೆ! ಶಿಕ್ಷನೊಂದಿಗೆ ಯಾವುದೂ ಅನಾಧ್ಯವಾದದ್ದಲ್ಲ!

### ವಿಕಾರಿತಕೆಯ ಮಾತುಗಳು:

#### “ಇಗೋ, ನಿನ್ನ ಮರಗನು!” (ಯೋಹಾನ 19:25-27)

ಕಲ್ಪಾಲಿಯ ದೃಷ್ಟಿನ್ನು ನಾವು ಜಿತ್ತಿಸಿಕೊಳ್ಳುವಾಗ ಅಲ್ಲದ್ದ ತ್ವರಿತೊಬ್ಬರೂ ಯೇಸುವನ್ನು ದಾಡಿನ್ನತಿದ್ದಿಲ್ಲವೆಂದು ನೋಡುವುದಕ್ಕೆ ನಾನು ಕೃತಜ್ಞನಾಗಿದ್ದೇಣೆ. ಕೆಲವೇ ಜನರು ಮಾತ್ರ ಆತನನ್ನು ಗಮನಿಸಿದರು. “ಯೇಸುವಿನ ಶಿಲುಬೆಯ ಬಳಯಲ್ಲ ಆತನ ತಾಯಿಯ ಆತನ ತಾಯಿಯ ತಂಗಿಯಾ ಕ್ಷೋಽಪನ ಹೆಂಡತಿಯಾದ ಮಲಯಿಂಜಾ ಮೃದ್ಗಲದ ಮಲಯಿಂಜಾ ನಿಂತಿದ್ದಾರೆ” ಎಂದು ಯೋಹಾನನು ಹೇಳುತ್ತಾನೆ (ಯೋಹಾನ 19:25). ಅಪ್ಪೊನ್ನಲ ಯೋಹಾನನೂ ಅಲ್ಲದ್ದನೆಂದು ವರ್ಣಿಸಿ 26 ಹೇಳುತ್ತದೆ. ಯೇಸುವಿನ ಮುಂದಿನ ಮಾತುಗಳ ಆತನ ತಾಯಿಗೂ ಯೋಹಾನನಿಗೂ ಹೇಳಲ್ಪಟ್ಟವೆ.

ಯೇಸು ತನ್ನ ತಾಯಿಯನ್ನು ಹತ್ತರದಲ್ಲ ನಿಂತಿದ್ದ ಪ್ರೀತಿಯ ಶಿಕ್ಷನನ್ನು ನೋಡಿ ತಾಯಿಗೆ - ಅಮ್ಮಾ ಇಗೋ ನಿನ್ನ ಮರಗನು ಎಂದು ಹೇಳಿದನು. ತರುವಾಯ ಆ ಶಿಕ್ಷುಸಿಗೆ - ಇಗೋ ನಿನ್ನ ತಾಯ ಎಂದು ಹೇಳಿದನು. ಆ ಹೊತ್ತಿನಿಂದ ಆ ಶಿಕ್ಷ್ಯನು ಆಕೆಯನ್ನು ತನ್ನ ಮನೆಯಲ್ಲಿ ಇಲಿಸಿಕೊಂಡನು (ಯೋಹಾನ 19:26, 27).

ಈ ಘಟನೆಯಂದ ನಾವು ಅನೇಕ ಹಾತಗಳನ್ನು ಕಲಾಯಿಬಹುದು. ಹೊದಲನೆಯಾದು, ಯೇಸುತನ್ನ ತಾಯಿಯ ಬಗ್ಗೆ ಗಮನವಹಿಸಿದನು. “ಯಾವನಾದರೂ ಸ್ವಂತ ಜನರನ್ನು ಶಿಶ್ಯವಾಗಿ ತನ್ನ ಮನೆಯವರನ್ನು ನಂರಚಿನದೇ ಹೋದರೆ ಅವನು ಶಿಕ್ಷನಂಜಕೆಯನ್ನು ತರಸ್ತಿಸಿದವನೂ” ಅಪನಂಜಿಗಳನಿಗಿಂತ - ಕೀಳಾದವನೂ ಅಗಿದಾನೆ (1 ಪ್ರೋಥಿ 5:8) ಎಂದು ಹೊಲನು ಬೋಧಿಸಿದ್ದಾನೆ. ಯೇಸುವಿನ ಸಹಾಯರೂ ಅವಿಶ್ವಾಸಿಗಳಾಗಿದ್ದಲಿಂದ!“ ತನ್ನ ತಾಯಿಯನ್ನು ಅವರ ಜೋಹಾನನೆಗೆ ಒಟ್ಟಿನದೇ, ತನ್ನ ತಾಯಿಯನ್ನು ಜೋಹಾನ ಮಾಡಲು ಹೇಳುತ್ತಾನೆ.<sup>12</sup>

ಯೇಸುವು ತನ್ನ ತಾಯಿಯನ್ನು ಪ್ರೀತಿಸಿದರೂ, ಆತನ ಆಕೆಯನ್ನು ಪೂಜಿಸಲಾಲ್ಲ. ಆತನು ಆಕೆಯನ್ನು “ಜರಲೋಕದ ರಾಜೀ” ಇಲ್ಲವೇ “ದೇವರ ತಾಯಿ” ಎಂದು ಕರೆಯಲ್ಲ. ಆತನು ಆಕೆಯನ್ನು “woman” ಎಂದು ಕರೆದನು. ಇದು ಗ್ರೀಕ ಭಾಷೆಯಲ್ಲ ಅವಮಾನ ಕರವಾದ ಮಾತ್ರಲ್ಲ.<sup>13</sup> ಇದು ಪ್ರೀತಿಯ ಮಾತಾಗಿದೆ - ಆದರೆ ಮಲಯಿಂಜ ಮೇಲೆ ಕೆಲವರು ಗೊರವ ಕೊಡುವ ದೈವಿಯ ಜರಿಯಾಗಿಂದ ದೂರವಾದದ್ದಾಗಿದೆ. ಹಿಂತೆ ಯೇಸುವಿನ ಸ್ವಂತ ಮಾತುಗಳೇ ಮಲಯಿಂಜ ಪೂಜಿಗೆ ವಿರೋಧವಾಗಿ ಬೋಧಿಸುತ್ತವೆ.

ಯೇಸುವಿನ ಮಾತುಗಳ ಮಹತ್ವದ್ದೊಳಗೆ ಇನ್ನೂ ಹೆಚ್ಚು ಆಶವಾಗಿ ಅಧ್ಯಯನ ಮಾಡೋಣ. ಕಲ್ಪಾಲಿಯ ಕೆಲಂಡ್ ವೃತ್ತಿ ಮಲಯಿಂಜಾಗಳ ಇಲ್ಲವೇ ಯೋಹಾನನಾಗಿಂ

ಅಲ್ಲ ಆದರೆ ಯೇಣವು. ಅತನು ತನ್ನ ಬಗ್ಗೆ ಅಲ್ಲ, ಆದರೆ ತನ್ನ ತಾಯಿಯ ಬಗ್ಗೆ ಜಿಂತನುವವನಾಗಿದ್ದನು. “ಸಿನ್ನ ಹೂಡಿಕ್ಕಂತೆ ಅಲಗು ನಾಟಿದಂತಾಗುವದು” (ಲಾಕ 2:35) ಎಂದು ಸಿಮೆಯೋನನು ಮಲಿಯಳಿಗೆ ಹೇಳಿದ್ದನು. ಮಲಿಯಳ ಕೈಜಿಯ ಮೇಲೆ ತನ್ನ ಮಗನನ್ನು ನೋಡಿದ್ದಾಗಿನಕ್ಕಿಂತ ಹೆಚ್ಚು ಆಳವಾಗಿ ಎಂದೂ ಆಕೆಯ ಹೃದಯಕ್ಕೆ ಅಲಗು ನಾಟಿರಲಲ್ಲ. ಮಲಿಯಳನ್ನು ಉಳಿಸುವದಕ್ಕಾಗಿ ಆಕೆಯನ್ನು ಆದೃಶ್ಯದಿಂದ ದಾರಿಮಾಡಲು ಯೇಣು ಬಯಸಿದನು. “ಆ ಹೊತ್ತಿನಿಂದ<sup>14</sup> ಆ ಶಿಷ್ಯನು ಆಕೆಯನ್ನು ತನ್ನ ಮನೆಯಲ್ಲಿ ಇಲಿಸಿಕೊಂಡನು” ಎಂಬ ಮಾತುಗಳು, ಮಲಿಯಳ ಮಾಳ್ವೆ ಹೋದಳು. ಹಾಗೂ ಯೋಹಾನನು ಕೂಡಲೇ ಆಕೆಯನ್ನು ತನ್ನ ಮನೆಗೆ ಕರೆದೊಯ್ದನು ಎಂದು ನೂಜಿಸುತ್ತೆಂದು ಕೆಲವರು ಯೋಜಿಸುತ್ತಾರೆ.

ಯೇಣವಿನ ಮಾತುಗಳ ಮಲಿಯಳಿಗೆ ನಹಾಯ ಮಾಡಿದವು.<sup>15</sup> ಆದರೆ ಅವು ಅತನನ್ನು ಎಣಿ ಜಬ್ಬವು? ತಾಯಿಯ ಪ್ರೀತಿಯ ಆದರಣೆಯಲ್ಲದೇ ಅವು ಅತನನ್ನು ಜಬ್ಬವು. ಯೇಣವಿನ ಮಾತುಗಳ ವಿಕಾಂಗಿತನದ ಮಾತುಗಳಾಗಿವೆ. ಅತನ ತಾಯಿಯ ನಾಖಿಧ್ಯ ದಾರಿವಾಯಿತು. ಹಾಗೆಯೇ ತನ್ನ ಪರಲೋಕದ ತಂದೆಯ ನಾಖಿಧ್ಯವೂ ದಾರಿಮಾಡಲ್ಪಡುವುದು. ಹಾತದ ಬಲವನ್ನು ನೋಳಿಸುವ ಹೋರಾಟದಲ್ಲಿ ಯೇಣವು ವಿಕಾಂಗಿಯಾಗಿರುವನು.

ದೇವರ ತ್ರನಷ್ಟತೆಯಲ್ಲದೇ ಇರುವಂಥದ್ದು ಹೇಗಿರಬಹುದೆಂದು ನಾನು ನಂಭ್ರಾಣವಾಗಿ ಅಧ್ಯಮಾಡಿಕೊಳ್ಳುತ್ತಾಗ್ರಾಳಿಕ್ಕಿಲ್ಲ. ಆದರೆ ಮಾನವ ಪ್ರೀತಿಯ ನಾಖಿಧ್ಯವಿಲ್ಲದೇ ಇರುವುದು ಏನಾಗಿರುವುದಂಬಿದನ್ನು ನಾನು ಅಧ್ಯ ಮಾಡಿಕೊಳ್ಳುತ್ತೇನೆ. ವಿಕಾಂಗಿಯಾಗಿರುವಂಥದ್ದು ಹೇಗಿರುವದೆಂದು ನಾನು ತಿಳಿದಿದ್ದೇನೆ ಹಾಗೆಯೇ ನಿಂತು ತಿಳಿದಿರುವಿಲಿ. ಹೀಗೆ ನಾವು ವಿಕಾಂಗಿಗಳಾಗಿರುವಾಗ ಯೇಣವು ಅಧ್ಯ ಮಾಡಿ ಕೊಳ್ಳುತ್ತೇನೇ ಹಾಗೂ ಅತನು ಜಯಾಲಯಾದಂತೆಯೇ ನಾವೂ ಜಯಾಲಗಳಾಗುವಂತೆ ನಮಗೆ ನಹಾಯ ಮಾಡುವನೆಂದು ನಾವು ತಿಳಿದ್ದೇವೆ.

### ಶ್ರಮೆಯ ಮಾತುಗಳು:

#### “ಯಾಕೆ ನನನ್ನ ಕೈಜಿಟ್ಟಿದ್ದೀ?” (ಮತ್ತಾಯ 27:46)

ದೃಶ್ಯವು ಸಿದ್ಧವಾಗಿತ್ತು. ಗೊಲ್ಲೂಫಾದ ಮೇಲೆ ಅಧ್ಯತ್ವಾದ ಕತ್ತಲೆ ಇಜಯಿತು. ಯೇಣವನ್ನು ಮಾನವ ಕಣ್ಣಗಳಿಗೆ ಮರೆಮಾಡಿತು. ಜನನಮಾಹಗಳು ತಣಗಳಿಂದ ಅಪಹಾನ್ಯವು ತೀರಿ ಹೋಯಿತು. ಭಯವೂ ಇಂತಿಯ ತ್ರಿತೀಯವನ್ನು ಹಿಡಿಯಿತು. ಆಳವಾದ ಹೊನವು ಶಿಲುಬೆಗಳ ಮೇಲೆ ಇದ್ದಪರ ನೋವಿನ ಉಸಿರಾಟ ನರಜಾಪಗಳಿಂದ ಮಲಿಯಲ್ಪಡತ್ತಿತ್ತು. ಘತ್ತನೇ ಕತ್ತಲೆಯೋಳಗಿಂದ ಹೊನತೀಯನ್ನು ಮಲಿದು ಶಿಳ್ಳಗಳು ಬಂದಪ್ಪ - “ನುಮಾರು ಮಾರು ಶಂಟಿಗೆ ಯೇಣು - ಏಲ್ಲ, ಏಷ್ಟು, ಲಾಮಾ ನಬಹಾನ್ನಿ? ... ಎಂದು ಮಹಾಧ್ವನಿಯಿಂದ ಕೂಗಿದನು” (ಮತ್ತಾಯ 27:46). ಇವು ಯೇಣವಿನ ಬಾಲ್ಯದಿಂದಲೂ ಇದ್ದ ಮಾತುಗಳ ಕೀರ್ತನೆ 22 ರಿಳ್ಯಾಯ ಮಾತುಗಳು.<sup>16</sup> “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಜಿಟ್ಟಿದ್ದೀ?” (ಪ. 46ಽಂ) ಎಂದು ಮತ್ತಾಯಿನು ಈ ಮಾತುಗಳನ್ನು ವಿವರಿಸಿದ್ದಾನೆ.

“ಕೈಜಿಡು” (forsaken) ಎಂಬುದು ಯಾವುದೇ ಭಾಷಣೆಯಲ್ಲ ಅಲ್ಲ ದುಃಖಕರವಾದ ಪದಗಳಲ್ಲಿ ಒಂದಾಗಿದೆ. ಗ್ರೀಕಿನಲ್ಲಿ ಅದು ಮಾರು ಪದಗಳ ಕೂಡಿ ಆದ ಒಂದು ಸಂಯುಕ್ತ ಹದಚಾಗಿದೆ: “ಜಡು” (to leave) ಎಂಬುದರ ಅಧ್ಯ “ತೋರೆದು ಜಡು” (abandon);

“ಕೆಳಗೆ” (down) ಎಂಬುದು ನೋಲನ್ನು ಹಾಗೂ ಅನಹಾಯಕತೆಯನ್ನು ಹಾಜಿಸುತ್ತದೆ. ಹಾಗೂ “ಒಳಗೆ” (in) ಎಂಬುದು ಸ್ಥಳಕ್ಕೆ ಇಲ್ಲವೇ ಹಲಸ್ಟಿಗೆ ನಂಬಂಧಿಸಿದ್ದಾಗಿದೆ.

ಯೀನುವು ಕೇವಲ ಕೈಜಡಲ್ಪಡಲಲ್ಲ: ಅತನು ದೇವರಿಂದ ಕೈಜಡಲ್ಪಟ್ಟಿದ್ದು. ಈ ಮಾತುಗಳು ಮಾನವ ಗ್ರಹಿಕೆಯನ್ನು ಬುಂದ ಹೋಗುತ್ತವೆ. ಹಾಗೂ ವಿಚೋಜನೆಯ ರಹಸ್ಯಗ್ರಳಿಂದ ನಮ್ಮನ್ನು ತೆಗೆದು ಕೊಂಡು ಹೋಗುತ್ತವೆ. ಹಾತವು ನಮ್ಮನ್ನು ದೇವರಿಂದ ಅಗಲನುತ್ತದೆ ಎಂದು ಯಶಾಯ 59:1, 2 ಬೋಧಿಸುತ್ತದೆ. ಯೀನುವು “ನಮ್ಮ ಪರವಾಗಿ ಹಾತವಾಗಿ ಮಾಡಲ್ಪಟ್ಟನು” ಎಂದು 2 ಕೊಂಡಂಥ. 5:21ರಲ್ಲಿ ಓದುತ್ತೇವೆ. “ಯೀನು ನಮಗಾಗಿ ಹಾತವಾದಾಗ”<sup>17</sup> ಅತನು ನಮ್ಮ ಹಾಗರಂತಿರುವ ನಂಬಿನೆಯನ್ನು ತೆಗೆದು ಕೊಂಡನು. ಹಾತಕ್ಕೆ ಅಂತಹ ಶಿಕ್ಷೆಯು ದೇವರಿಂದ ಕೈಜಡಲ್ಪಟ್ಟಿದ್ದು (2 ಫಿನಲೋನಿಕ 1:9)!

ನಮ್ಮನ್ನು ರಕ್ಷಿಸಲು ಯೀನುವು ಎಷ್ಟುದೂರ ಹೋಗಲು ಸಿದ್ಧಾಗಿದ್ದನು? ಮತ್ತಾಯ 27:46 ದೂರವನ್ನು ಜಿತುತ್ತದೆ. ಅತನು ಹರಲೋಕದ ಯೌಭವವನ್ನು ಜಯಿಸು. ಅದರೆ ಅತನು ಅದಕ್ಕಿಂತ ಮುಂದೆ ಹೋಗದನು. ಮಾನವ ಜೀವಿಯಾಗಿ ಹಾಗೂ ನೆಂಬರುಗಾಗಿ ಅತನು ಈ ಲೋಕಕ್ಕೆ ಬಂದನು. ಅದರೆ ಅತನು ಇನ್ನಿಲ್ಲ ಮುಂದೆ ಹೋಗದನು. ಅತನು ಅಪಮಾನವನ್ನು ತಿರಸ್ಯಾರವನ್ನು ನಹಿಸಿದನು. ಅದರೆ ಅತನು ಅದಕ್ಕಿಂತಲೂ ಮುಂದೆ ಹೋಗದನು. ಅತನು ಶಿಲುಬೆಗೆ ಹೋಗದನು. ಅದರೆ ಹಯಾವು ಇನ್ನು ಅಂತ್ಯವಾಗಲಿಲ್ಲ. ನಮ್ಮನ್ನು ರಕ್ಷಿಸಲು ದೇವರಿಂದ ಕೈಜಡಲ್ಪಟ್ಟಿದ್ದು ಹೋಗಲು ಸಿದ್ಧಾಗಿದ್ದನು!

ನಾನೆಂದೂ ಅದನ್ನು ಅಫ್ ಮಾಡಿಕೊಳ್ಳಲಾರೆನು. ನಮಗಾಗಿ ಯೀನು ಇದನ್ನು ಹೇಗೆ ಮಾಡಬಲ್ಲನು? ಅತನು ನನ್ನನ್ನು ಮತ್ತು ನಿನ್ನನ್ನು ಅಷ್ಟುಗಿ ಹೇಗೆ ತ್ರೀತಿ ಮಾಡುವನು? ಶಿಲುಬೆಯ ಒತ್ತಿಡಲ್ಪಟ್ಟ ಅವಧಿಯಲ್ಲ ಎಲ್ಲಾ ಹಾಗಿಗಳ ಅಪರಾಧಗಳ ನಿತ್ಯ ಶಿಕ್ಷೆಯನ್ನು ಯೀನು ಹೇಗೆ ಅನುಭವಿಸಬಲ್ಲನು? ನಿಯಬಿತ - ನಮಯಿದಲ್ಲಿ ಬುಕಿಯಲ್ಲದ ಭಾರವನ್ನು ಅತನು ಹೇಗೆ ಹೂರಬಲ್ಲನು? ಅದ್ವಾರುದನ್ನು ನಾನು ಅರ್ಥ ಮಾಡಿಕೊಳ್ಳಲಾರೆನು. ಅದರೆ ವಿಶ್ವಾಸದಿಂದ ಅದನ್ನು ಸ್ವೀಕರಿಸುವೆನು. “ವರ್ಣನಲಶಕ್ಯ ವಾದವರಕ್ಕೂ” ದೇವರಿಗೆ ನೊಂತ ಮಾಡುತ್ತೇನೆ (2 ಕೊಂಡಂಥ. 9:15).

### ಬಿಳಿಕೆಯ ಮಾತುಗಳು:

#### “ನವಗೆ ನೀರಡಿಕೆ ಆಗಿದೆ” (ಯೋಹಾನ 19:28)

ಮಾರು ತಾನುಗಳ ಪರೆಗೆ ಭಾಲೇಕರದ ಮೇಲೆ ಕತ್ತಲೆ ಬಂದಿತ. ಶಿಲುಬೆಯ ನುತ್ತುಲೂ ಇದ್ದವರೆಲ್ಲಿಗೂ ಪುನಃ ಎಂದೂ ಬೆಳಕು ಬರುವದಿಲ್ಲವೋ ಎಂಬಂತೆ ತೋಲಿತ. ಅಂತಿಮವಾಗಿ ನತ್ಯ ಹಲಕ್ಕೆ ಮುಗಿಯಲು. ನೂಯಿನು ಕತ್ತಲೆ ಮುಲಿದು ಬಂದನು. ಅಂಥರಾರದ ಅಧಿಪತಿಯ ನೀಲ ನೂಯಿನನ್ನು ನಂದಿಸಿ ಜಡಲು ಅರಿಯಾದ ಪ್ರಯತ್ನವನ್ನು ಮಾಡಿದನು. ಅದರೆ ಅವನು ನೋಡುಹೋದನು. ಈಗ ಮೊದಲನೆಯ ನಲಕ್ಕೆ ಘೇಯತ್ತಿಕ ನವ್ಯನಾಮವನ್ನು ಉಪಯೋಗಿಸಿದನು. “ಇದಾದ ಮೇಲೆ ಯೀನು ಈಗ ಎಲ್ಲಾ ತೆಲೆಗಿಂದ ತಿಳಿದು ಶಾಸ್ತ್ರದ ಮಾತು ನೆರವೇರುವಂತೆ - ನನಗೆ ನೀರಡಿಕೆ ಆಗಿದೆ ಅಂದನು” (ಯೋಹಾನ 19:28).

ಈ ಪದಗಳಲ್ಲಿ ಯಾವ ನಿಯಂತ್ರಣಿದೆ! ಅಪಾರವಾದ ನೋಡು ಹಾಗೂ ನಂಬಲನಾಧ್ಯವಾದ ಹೃದಯದ ನೋಡಿನ ಬಗ್ಗೆ ಬಕಳ ದೀಘರವಾಗಿ ನಾನು

ಮಾತಾಡಬಹುದು. ಯೀಂನು ಗ್ರೀಕಿನಲ್ಲಿ ಒಂದು ಮಾತು ಹೇಜದನು. “I am thirsty” ಎಂದು ಮಾರು ಹಡಗೆಳಲ್ಲಿ ಭಾಷಾಂತರಿಸಲ್ಪಟ್ಟಿದೆ. ಅದೊಂದು ದೂರ ಇಲ್ಲವೇ ಒಂದು ಜಿನ್ನತ ಅಗಿಯವದಿಲ್ಲ. ಆದರೆ ಘಟನೆಯ ಒಂದು ನರಜ ಹೇಜಕೆಯಾಗಿದೆ.

ಯೀಂನು ಮಾಂನ, ರಕ್ತದಿಂದ ಕೂಡಿದವನಾಗಿದ್ದನೆಂದು ಈ ಮಾತುಗಳಿಂದ ಸ್ವಷ್ಟವಾಗುತ್ತದೆ. ನಮ್ಮ ಹಾಗೆ ಅತಿನಿಗೆ ಹಸಿಂಧಾಯಿತು, ಬಾಯಾಲಕೆ ಯಾಯಿತು.<sup>18</sup> ಹಿಂಗೆ ಅತನು ನಮಗೆ ನಹಾನುಭೂತಿ ತೋಲಸಿದನು.

ಯಾಕಂದರೆ ನಮಗಿರುವ ಮಹಾಯಾಜಕನು ನಮ್ಮ ನಿಬಂಧಾವಸ್ಥೆಯನ್ನು ಕುಲಕ ಅನುತ್ತಾಪಿಳಿಲ್ಲದನೆಲ್ಲ; ... ಆದಲ್ಲಿಂದ ನಾವು ಕರುಣೆಯನ್ನು ಹೊಂದುವಂತೆಯೂ ಅತನ ದರ್ಶಿಂಧ ನಮಯೋಜಿತವಾದ ನಕಾರಾತ್ಮ ನಮಗೆ ದೊರೆಯುವಂತೆಯೂ ಧೈರ್ಯದಿಂದ ಕೃಷಾನನ್ನದ ಮುಂದೆ ಬರೋಣ (ಅಜ್ಯಾಯಿಲಗೆ 4:15, 16).

ಈ ಮಾತುಗಳ ನಮಯನ್ನು ಹೆಚ್ಚು ಮಹತ್ವದ ಹಾರಿಸುತ್ತು ನೂರಿನ್ನುತ್ತದೆ. “ಕೇಣಾಗಲೇ, ಎಲ್ಲಾ ನಂಗತಿಗಳ ನೆರವೇಲಿದನಂತರ” (ಯೋಹಾನೆ 19:28) ಯೀಂನು ಮಾತಾಡಿದನು. ನರಕದ ಬೆಂತಿಯಲ್ಲ ಬಾಡಿ ಹೋದನಂತರ ಪರಿಣಾಮವಾಯಿತು.<sup>19</sup> ಅತನು ತನೇ ಯೋಜಿಸಿ ಹಾಹದೊಂದಿಗೆ ಯಾದ್ಯ ಮಾಡಿದನಂತರ ಅತೇ ನರಜ ವಾದ ಮಾತುಗಳನಂತರ ಇಡಾಯಿತು. ಆತನ ಮಾತುಗಳ ದಣಿದ ಜಯಶಾಲಯ ದೂರದ ಓಟಗಾರನು ಹಂಡ್ಯಾದಲ್ಲಿ ಓಡಿ ನಿಂಹಣ್ಣು ಮುಲದು ಹೊಂಗಿ, “ನನಗೆ ಬಾಯಾಲಕೆಯಾಗಿದೆ” ಎಂದು ಹೇಳುವವನ ಮಾತುಗಳಂತಿದ್ದವು.

## ಜಯಶಾಲಯ ಮಾತುಗಳು:

### “ತೀರಿತು” (ಯೋಹಾನೆ 19:30)

ಜಯದ ಮಾತುಗಳಾಗಿ ರಂಗಪು ಸಿದ್ಧವಾಗಿತ್ತು, ಶಿಲುಬೆಯ ಮೇಲನ ಯೀಂನುವಿನ ಹೋರಾಟದ ಪರಿಣಾಮದ ಬಗ್ಗೆ ಯಾರಿಗಾದರೂ ನಂಜಂಬಿಂದ್ದರೆ ಅಂಥವರು ಯೋಹಾನೆ 19:30 ಉದಾ: “ಯೀಂನು ಆ ಹುಣಿರಸವನ್ನು ತಕ್ಖೊಂಡ ಮೇಲೆ ‘ತೀರಿತು’ ಎಂದನು!”

“It is finished,” ಈ ಮಾರು ಹಡಗೆಳ ಮಾಲ ಹರ್ಯಾದಲ್ಲಿ “tetelestai” ಎಂಬ ಒಂದೆ ಪದವಾಗಿದೆ. ಈ ಗ್ರೀಕ ಹದದ ಪೂರಣ ಅಥವ್ಯವು “ತೀರಿತು ಹಾಗೂ ಪರಿಣಾಮವಾಗಿ, ನರಾಕಾರಿಕ್ಕು ತೀರಿತು” ಎಂಬುದು. ಬೆಂಧಾನ್ವಯಾ ಎಂಬ ಹದಪು ಬೇನಾಯಿಗಾರಲಿಂದ ಉಪಯೋಗಿಸಲ್ಪಡುತ್ತಿತ್ತು. ತನ್ನ ಹಿಂಡಿನಲ್ಲಿ ಒಂದು ಛಾಣಿಯ ಜನಿಸಿದಾಗ, ಅದು ಯಾವುದೇ ತೋರತೆಯಲ್ಲದೆ ಪೂರಣವಾಗಿದ್ದರಾಗಿ ರೂಪಿಸಲ್ಪಟ್ಟದನ್ನುಹೋಡುವಾಗಿಬೇನಾಯಿಗಾರನು “ಬೆಂಧಾನ್ವಯಾ! ಬೆಂಧಾನ್ವಯಾ!” ಎಂದು ಕೂಗುತ್ತಿದ್ದನು. ಈ ಹದಪು ಜಿತ್ತಕಾರಿಲಿಂದಲೂ ಉಪಯೋಗಿಸಲ್ಪಡುತ್ತಿತ್ತು, ಜಿತ್ತಕಾರನಾಗಿಲ್ಲ ಶಿಳ್ಳಯಾಗಿಲ್ಲ ತನ್ನ ಕರ್ತಾಕೃತಿಯನ್ನು ಪೂರಿಸೋಜನಿ, ತೆಲವು ಅಡಿ ದೂರದಲ್ಲಿ ನಿಂತು ತನ್ನ ಕಾಯ್ಯವನ್ನು ಮೆಚ್ಚಿಕೊಳ್ಳುತ್ತಿದ್ದನು. ನರಹಡಿನುವದಕ್ಕೆ ಹೆಚ್ಚು ಕರಡಿನುವದಕ್ಕೆ ಏನು ಇಲ್ಲವೆಂದು ಕಂಡು ತೋಳ್ಳುವಾಗ, “ಬೆಂಧಾನ್ವಯಾ, ಬೆಂಧಾನ್ವಯಾ” ಎಂದು ಹೇಳುತ್ತಿದ್ದನು. ಈ ಮಾತು ಯೀಂನುವಿನಿಂದ ಉಪಯೋಗಿ

ನಲ್ಲಿಟ್ಟು: “ಬೆಣಾನ್ನಾಯಾ!” ಅತನು ಮಾಡಿದ್ದ ಮುಗಿಯಲ್ಲ ಹಾಗೂ ಹಲ್ಲೋಳಿ  
ವಾಯತ್ತ. ಶಿಲುಬೆಯ ಅಡಿಯಲ್ಲಿದ್ದ ಜನರು, “ಯೇಸುವಿನ ಜೀವನ ನೋಲಾಗಿದೆ”  
ಎಂದು ಹೇಳುತ್ತಿದ್ದರು. ಅದರೆ ಯೇಸುವು “ಇದು ಯಶಸ್ವಿಯಾಗಿದೆ!” ಎಂದು  
ಹೇಳುತ್ತಿದ್ದನು.

“ತೇಲತ್ತ” ಎಂದು ಯೇಸು ಹೇಳಿದಾಗ ಅತನು ಕೇವಲ ತನ್ನ ಜೀವನದ  
ಬಗ್ಗೆ ನಂಬಂಧಿಸಿರಲ್ಲ. ತಾನು ಏನು ಮಾಡಬೇಕೆಂದು ಹೊರಣಿದ್ದನೋ ಅದು  
ಪೂರ್ವಿಕೋಜನಲ್ಲಿಟ್ಟದೆ ಎಂದು ಹೇಳಿದನು. ಅತನು ಮಾಡಲು ಬಂದ ಒಂದು  
ನಂಗತಿ ಹಳೀ ಒಡಂಬಿಕೆಯನ್ನು ನೆರವೇಲನುಪುಡು (ಮತ್ತಾಯ 5:17). ಅತನು  
ಅದನ್ನು ನೆರವೇಲಸಿದನು. ಈಗ ಹಳೀ ಒಡಂಬಿಕೆಯ ತೆಗೆದು ಹಾಕಲ್ಪಟ್ಟ  
ಹೊನ ಒಡಂಬಿಕೆಯ ಜಾಲನೆಯಲ್ಲಿ ಬಿಬುಡು (ಇತ್ಯಾಯ 9:15, 16; 10:9).  
ಹಳೀ ಒಡಂಬಿಕೆಯ ಇಲ್ಲದಂತಾಯಿತ್ತು (ಕೊಲೆನ್ಸೆ 2:14). ಧರ್ಮಾಂತ್ರವಾಗಿ  
ದಾಖ್ಯಾತಿ ಇಲ್ಲದಾಗಿ ಹೊಂದಪು (2 ಕೊಲಂಫ್ 3:1-11). ವಿಷನೆಯ ದಿನದ ಸಭ್ಯತ್ವ  
ಇಲ್ಲವಾಗಿ ಹೊಯಲ್ತು (ಕೊಲೆನ್ಸೆ 2:16).

ಅತೀ ಮಹತ್ವದ ರಕ್ಷಣೆಯ ಕೆಲಸವು ಹೂರ್ಯನಲ್ಲಿಟ್ಟು: ಯೇಶಾಯ 53:6ರ  
ಕರೆವ್ಯವು ತೇಲನಲ್ಲಿಟ್ಟು: “ಆತನು ಎಲ್ಲರ ಬಿಮೋಜನಾರ್ಥವಾಗಿ ತನ್ನನ್ನು ಒಟ್ಟಿಸಿ  
ಜಟಿಸು” ಎಂದು 1 ತಿಮೋಥೆ 2:6ರಲ್ಲ ಹೇಳಿದ್ದ ಹೂರ್ಯನಲ್ಲಿಟ್ಟು. ಅತನು “ಎಲ್ಲರ  
ಬಿಮೋಜನಾರ್ಥವಾಗಿ ತನ್ನನ್ನು ಒಟ್ಟಿಸಿಜಟಿಸು.” ಪ್ರತಿಂದಿನ 5:9ರ ಕಾಯ್ದಾ  
ತೇಲನಲ್ಲಿಟ್ಟು: “ಅವರು ಹೊನ ಹಾಡನ್ನು ಹಾಡುತ್ತಾ-ಸಿನು... ಯೋಂಗ್ಯನೇಂ; ಸಿನು  
ಯಜ್ಞಾಹಿತತನಾಗಿ ಸಿನ್ನ ರಕ್ತದಿಂದ ನಕಲ ಕುಲ ಭಾಷೆ ಪ್ರಜೆ ಜನಾಂಗರಂತಿರಿ  
ಮನುಷ್ಯರನ್ನು ದೇವರಿಗಾಗಿ ಕೊಂಡುಕೊಂಡಿ.

ಎಷ್ಟಿಂದೆಯ ಮಾತಿನ ಅಗತ್ಯತೆಯಿದೆ. ಯೇಸುವಿನ ಭಾಗ ಮುಗಿಯಲ್ಲ; ಮನುಷ್ಯನ  
ಭಾಗವು ಇನ್ನು ಮಾಡಲ್ಪಡ ಬೇಕು. ಜಾಜಿ ಪ್ರೇಡಿಲರ್ ಹ್ಯಾಂಡೆಲ್ ತನ್ನ “ಮೆನ್ನಾಯ”  
ಪುನ್ರಕರ್ತವ್ಯ ಮುಕ್ತಾಯಿದಲ್ಲ “ತೇಲತ್ತ” ಎಂದು ಹೇಳಿದನು. ಕೇವಲ ಹ್ಯಾಂಡೆಲ್ ಸ್ತುತಿ  
ಕಾಯ್ದ ಮುಗಿದಿತ್ತು, ಆ ನಂಗಿತ ರಜನೆಯ ಸೌಂದರ್ಯವು ಯಾರು ಅದನ್ನು ತೆಗೆದು  
ಕೊಂಡು ಸ್ವರ್ಗನಂಯೋಜನೆ ಯೋಂದಿಗೆ ಹಾಡಿದ್ದರೆ ಅದು ಎಂದೆಂದಿಗೂ ಕಳಿದು  
ಹೊಗುತ್ತಿತ್ತು, ಯೋಂತಿರಿ ಭಾಗ ಪೂರ್ವ ಗೊಳಿಸಲ್ಪಟ್ಟಿರಬಹುದು. ಅದರೆ “ಬಹು ಹೆಚ್ಚಿಗೆ  
ಮನೋಜ್ಞತೆಯಿಂದ ನಡುಗುವರಾಗಿ ಸಿಷ್ಟು ಸಿಷ್ಟು ರಕ್ಷಣೆಯನ್ನು ನಾಧಿಸಿಕೊಳ್ಳಲಿ”  
(ಫಿಲಿಪ್ಪಿ 2:12, KJV) ಎಂದು ನಮಗೆ ಹೇಳಲ್ಪಟ್ಟಿದೆ.

### ಸಮರ್ಪಣೆಯ ಮಾಪುಗಳು:

#### “ಸಿನ್ನ ಕೈಗಳ್ಲ” (ಲೂಕ್ 23:46)

ಯಃಬಾಂತ್ಯವು ತೇಲತ್ತ: ಇನ್ನು ಮಾತಾಡಲು ಕೆಲವೇ ಮಾತುಗಳು ಉಳಿದಿದ್ದವು.  
ಯೇಸು ಈ ಜೀವನ ಜಡಲು ಸಿಧ್ಧನಾಗಿದ್ದನು. ಆ ಮೇಲೆ ಯೇಸು - “ತಂದೆಯೇ, ನನ್ನ  
ಅರ್ಕವನ್ನು ಸಿನ್ನ ಕೈಗೆ ಒಟ್ಟಿಸಿಗೊಡುತ್ತೇನೆ ಎಂದು ಮಹಾದ್ವಿಷಿಂದ ಕೂಗಿದನು; ಇದನ್ನು  
ಹೇಳಿದ ಮೇಲೆ ಷಾಂತ ಜಟಿಸು” (ಮತ್ತಾಯ 23:46). ಯೇಸು ಇಷ್ಟ ಬೇಗನೇ ನತ್ತಿಸೇಂದ  
ಎಂದು ಅನಂತರದಲ್ಲ ಹಿಲಾತನು ಅಷ್ಟಯ್ದ ವ್ಯಕ್ತಪಡಿಸಿದನು (ಮಾತ್ರ 15:44).<sup>20</sup> ಈ  
ವೇದಲು ಯೇಸು, “ನಾನು ತಿರಿ ಹಡಕೆಂಬುತ್ತೇನೆಂದು ನನ್ನ ಷಾಂತವನ್ನು ತೊಡು  
ತ್ತೇನೆ ... ನನ್ನ ತಾಂತ್ರಿಕ ಯಾರೂ ನಿನ್ನಿಂದ ತೆಗೆಯರು, ನಿನ್ನಿಂದ ಅದನ್ನು

ಕೊಡುತ್ತೇನೆ” (ಯೋಹಾನ 10:17, 18) ಎಂದು ಹೇಳಿದ್ದನು. ಮರಣವು ಯೇಸುವಿನ ಕಡೆಗೆ ಬರಲಿಲ್ಲ; ಅತನೇ ಅದನ್ನು ಎದುಗೊಂಡು ಹೊಡಿಸು.

ತನ್ನ ಶ್ವಾಸಕೊಳಪನ್ನು ಷ್ರಾಣವಾಯಿವಿಸಿಂದ ತುಂಜಿಸಿಕೊಳ್ಳುವ ನ್ಯಾಭಾವಿಕ ಕೊನೆಯ ಪ್ರಯತ್ನದಲ್ಲಿ ನಾಯಿವರನು ತನ್ನ ತಲೆಯನ್ನು ಮೇಲಕ್ಕೆತ್ತುವನು. ಅಮೇಲೆ ತಲೆಯ ಕೆಳಗೆ ಬರುವುದು. ಆದರೆ ಯೇಸು, “ತಲೆಬಾಗಿಸಿ, ಆತ್ಮಪನ್ನು ಒಪ್ಪಿಸಿಕೊಳ್ಣಿ” (ಯೋಹಾನ 19:30ಇ) - ತಾನು ಉದ್ದೇಶಪೂರ್ವಕವಾಗಿ ತನ್ನ ಷ್ರಾಣಕೊಡುವದರ ಅನುಕರಣೆಯಾಗಿತ್ತು. “ಅತನು ಸಂಕಲ್ಪ ಮಾಡಿದ್ದಿಲಂದ, ಅತನು ಸಂಕಲ್ಪ ಮಾಡಿದಾಗ ಹಾಗೂ ಅತನು ಸಂಕಲ್ಪ ಮಾಡಿದಂತೆ ತನ್ನ ಷ್ರಾಣಕೊಳ್ಣಿ” ಎಂದು ಆಗಷ್ಟೀನ್ ಹೇಳಿದ್ದಾನೆ.

ಯೇಸು ಬಿಹೋಜನೆಯ ಕಾರ್ಯ ಮುಗಿಸಿದಾಗ, “ತಂದೆಯೇ, ತನ್ನ ಆತ್ಮಪನ್ನು ನಿನ್ನ ಕ್ಯಾರ್ಬಿ ಒಪ್ಪಿಸಿ ಕೊಡುತ್ತೇನೆ” (ಲಾಕ 23:46) ಎಂದು ಹೇಳಿದನು. ದೇವರಿಗೆ ಸಮರ್ಪಣೆ ಮಾಡಿಕೊಡುತ್ತರಿಲ್ಲ ಅತನು ತನ್ನ ಇಡೀ ಜೀವನವನ್ನು ಕಳೆದದ್ದಿಲಂದ ಯೇಸುವು ದೇವರಿಗೆ ತನ್ನ ಆತ್ಮಪನ್ನು ಸಮರ್ಪಿಸಲು ಶಕ್ತಿನಾದನು. ಹಾಗೆಯೇ ನಾನು ನಿಂನೂ ಮರಣದಲ್ಲಿ ಸಮರ್ಪಿಸಲ್ಪಿಡ ಬೇಕಾದರೆ ಜೀವನದಲ್ಲಿಯೂ ಸಮರ್ಪಿಸಿಕೊಳ್ಳತಕ್ಕಾದ್ದ!

## ಮುತ್ತಾಯ

ಯೇಸು ಶಿಲುಬೆಯ ಮೇಲೆ ಎಷ್ಟು ದೊಡ್ಡ ಹಾರಗಳನ್ನು ಬೋಧಿಸಿದನು: ಕ್ಷಮಾಪಣೆಯ, ನಿಲಾಳೈಯ, ವೀಕಾರಿಕರೆಯ, ಶ್ರಮೆಯ, ಬಳಾರೆಯ, ಹಾಗೂ ಸಮರ್ಪಣೆಯ ಹಾರಗಳನ್ನು ಬೋಧಿಸಿದನು. ಈ ಹಾರಗಳ ಸಮಗೆ ಲಾಭದಾಯಕ ವಾದಪುರಿಗಳ ಆಗಬೇಕಾದರೆ ಅಪುರಿಗಳನ್ನು ಹೇಳಿದಾಗನೊಂದಿಗೆ ಬಲವಾದ ಸಂಬಂಧ ವನ್ನು ಬೆಂಜಿಸಿಕೊಳ್ಳಬೇಕು. ಗಲಾತ್ಯ 3:26, 27ರಿಂದ ಹೇಳಲು ಹಿಂಗೆ ಹೇಳಿದ್ದಾನೆ: “ನೀವೆಲ್ಲರು ತೀವ್ನಿ ಯೇಸುವಿನಲ್ಲಿಷ್ಟಿರುವ ನಂಜಕೆಯ ಮೂಲಕ ದೇವರ ಶ್ರತ್ರಾ ಗಿಡ್ಡಿಲ್ಲ. ಹೇಗಂದರೆ ತೀವ್ನಿನಲ್ಲಿ ಸೆಳುವದಕ್ಕೆ ಬಾಹ್ಯಿನ್ನು ಮಾಡಿಸಿಕೊಂಡಿರುವ ನೀವೆಲ್ಲರು ತೀವ್ನಿನನ್ನು ಧರಿಸಿಕೊಂಡಿಲ.” “ತೀವ್ನಿನನ್ನು ಧರಿಸಿಕೊಳ್ಳಲಿ” ಎಂದು KJV ಹೇಳುತ್ತದೆ.

ನಂಜಕೆ ಮತ್ತು ಬಾಹ್ಯಿನ್ನದ ಮುಖಾಂತರ ನಾವು ತೀವ್ನಿನನ್ನು ಧರಿಸಿಕೊಂಡ ಮೇಲೆ ಅತನನ್ನು ಹಿಂಬಾಳನಲು - ಅವಶ್ಯವಿದ್ದರೆ ಮರಣ ಹೊಂದಲು ನಾವು ಸಿದ್ಧರಾಗಿರತಕ್ಕಾದ್ದು. “ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ದಿನಾಲೂ ಹೊತ್ತುಕೊಂಡು ನನ್ನ ಹಿಂದೆ ಬರಲಿ” (ಲಾಕ 9:23) ಎಂದು ಯೇಸು ಹೇಳಿದ್ದಾನೆ. ಯೇಸು ನಮಗಾಗಿ ಮಾಡಿದ್ದನ್ನು ನಾವು ಮೆಚ್ಚಿಕೊಳ್ಳತ್ತೇವೆಯೇ? ಮೆಚ್ಚಿಕೊಂಡರೆ, ಎಲ್ಲಾಗಾದರೂ ಮತ್ತು ಎಲ್ಲಾ ಕಡೆಗಳಿಗೂ ಅತನನ್ನು ಹಿಂಬಾಳನಲು ಸಿದ್ಧರಾಗಿರುವೆವೆ.

## ಉಪಾಧಿಗಳು

‘ತ್ರಂಗಂಕ್ವಾಗಿ ಈ ವಿಜಾರವು ಅನೇಕ ಪ್ರಸಂಗಿಗಳಿಂದ ಉಪಯೋಗಿಸಲಿಟ್ಟಿದೆ. ಈ ಪ್ರಸಂಗವು ಇನ್ನುವಾದ ಮೂಲಗಳನ್ನು ಉಪಯೋಗಿಸಿ ಅನೇಕ ವರ್ಣಗಳ ಹಿಂದೆ ಸೀಧ್ಯ ಪಡಿಸಲಿಟ್ಟಿತು. <sup>2</sup> ದಾಖಿಲದನು ಬಹುತ್ವಾಗಿ ನಾಲ್ಕನೆಯವನು (ನೋಡಿಲ. 2 ನಮೂದೆಲ. 23:1). <sup>3</sup> ಇದು ಯೀಎನುಬಿಗೆ ಹೇಳಿದ ಸ್ವೇತಾನನ ಮಾತರಿಗಳಲ್ಲಿ ಅಸ್ವಯಿನಲಿಟ್ಟಿದೆ. <sup>4</sup> “... ಹೆಚ್ಚಿನ ಸಂಭಾವನೆಗಳ ಇರದಿದ್ದರೆ” ಎಂದು ಅಮೇರಿಕಾದವರು ಹೇಳಿಬಹುದು. <sup>5</sup> ರಕ್ಷಣೆಗೆ ಭಾಗ್ಯಿಸ್ತುವು ಅತ್ಯರ್ಥವಲ್ಲ ಎಂದು ನಂಬುವದವರು ತಮ್ಮ ನಂಬಿಕೆಯನ್ನು “ಸೀಧ್ಯಪಡಿಸಿ ತೊಲಿನಲು” ಶಿಲುಬೆಯ ಮೇಲನ ತಕ್ಷಣನ್ನು ಆಗಾಗಾ ಉಪಯೋಗಿಸಿಲ್ಲ. <sup>6</sup> ಕಳ್ಳನು ರಕ್ಷಣೆಪ್ಪಣಿನೆಂಬುದಕ್ಕೆ ಕೆಲವರು ಸಂಶಯ ಪಡುತ್ತಾರೆ. ಆದರೆ “ಹರದ್ವೀನ್” ಎಂಬದಕ್ಕೆ ಮೂಲದಲ್ಲಿ ಅಥವ “ಅನಂದಕರ ತೊಱಬ್” ಎಂದಾಗುತ್ತದೆ. ಇದು “ಅಭಿಹಾಮನ ಎದೆ”ಗೆ ನಮೂದಿಸಿ ಎಂದು ತೊಳಿಯತ್ತದೆ (ಲೂಕ 16:23). ನೀತಿವಂತರು ನ್ಯಾಯ ತಿಳಿಂಗಾಗಿ ಕಾದುಕೊಂಡಿರುವ ಹಾತಾಚಿದ ಭಾಗ (part of Hadean world). ಯೀಎನುವು ಮರಣ ಹೊಂದಿದಾಗ ಹಾತಾಚಿದಕ್ಕೆ (ಸತ್ಯಪರ ಅರ್ಥಾತ್ವಾದ ಸ್ಥಿತಿ) ಹೊಂದಸಂದು ಹೇತುನು ಸ್ವಾಷಪಡಿಸಿದ್ದಾನೆ (ಅ. ಕೃ. 2:27, 31). ಅಭಿಹಾಮ ಮತ್ತು ಲಾಜರ ಇದ್ದ ಸಂಖೆಯಲ್ಲಿ ಇದ್ದನೆಂಬುದಕ್ಕೆ ಸಂಶಯಿಲ್ಲ. “ಆ ದಿನದಂದು” ತಕ್ಷಣು ತನೆಷ್ಟಿಂದಿರುವವನು ಎಂಬುದು ತಕ್ಷಣಿಗೆ ಯೀಎನು ಹೊಣ್ಣು ವಾಗ್ಣಾನವಾಗಿತ್ತು. <sup>7</sup> “ತಕ್ಷಣು ರಕ್ಷಣೆಪ್ಪಣಿತೆ ನಾಾಪು ರಕ್ಷಣೆಲ್ಲದ ಬಹುದು” ಎಂದು ನೂಜಿನುವದವರು ರಕ್ಷಣೆಗೆ ದೀಕ್ಷಾಳಾಜ್ಞನಪನ್ನು ಶರತ್ತನ್ನಾಗಿ ಮಾಡುವದನ್ನು ತೆಗೆದು ಹಾಕುವಲ್ಲ ಅನತ್ಯರಾಗಿದ್ದಾರೆ. ನತ್ಯವೇದದಲ್ಲಿಲ್ಲ ತಕ್ಷಣ ಬದಲಾವಣಿಯ ಬಹುತ ಕಷ್ಟಕರವಾಗಿತ್ತೆಂಬುದನ್ನು ಅವರಿಂದೂ ಯೋಜಿಸಿದಂತೆ ಕಂಡು ಬರುವದಿಲ್ಲ; ಹೆಚ್ಚಾದಪ್ಯಂ ತಮ್ಮ ವಿಶ್ವಾಸಪನ್ನು ಬದಲಾಯಿಸಿ ತಕ್ಷಣಪ್ರಿಯಾಗ ಅವನು ಬಿಶ್ವಾಸಕ್ಕೆ ಬಂದನು. ಯೋಹಾದ್ವಾರ ಪೂರ್ವಾದ ಯೋಜನೆಗಳಿಂದ ಉಳಿದವರೆಲ್ಲರೂ ಪ್ರಭಾವಿತರಾದಾಗ ಮೆಸ್ಸಿಯೆನ ಬಗ್ಗೆ ಅವನು ಪ್ರಭಾವಿತನಾಗಿಲ್ಲ. ಯೀಎನುವನ್ನು ಎಲ್ಲ ಘ್ರಾನಿಗಳ ಬೀಳೊಂದಿ ನುತ್ತಿದ್ದಾರು ಅವನು ಯೀಎನುವಿನ ಪರವಾಗಿ ಮಾತನಾಡಿದನು. ಅವನ ದೇಹ ಮತ್ತು ಮನನ್ನು ನಂಬಲನಾಧ್ಯಾವಾದ ನೋಪು ಅನುಭವಿಸುತ್ತಿರುವಾಗಲೂ ಅವನು ಇದೆಲ್ಲವನ್ನು ಮಾಡಿದನು. “ತಕ್ಷಣು ರಕ್ಷಣೆಪ್ಪಣಿತೆ ರಕ್ಷಣೆಲ್ಲಂಡವದಕ್ಕೆ” ಇಂದು ಯಾರಾದರೂ ಬಯಸುವರೋ ಎಂಬುದರ ಬಗ್ಗೆ ನನಗಿನಿಂದ ಸಂಶಯಿಸಿದೆ. <sup>8</sup> ಮತ್ತೊಂದು 20:1-16. <sup>9</sup> KJV ಯೆಂಳು “ಸಿಜವಾಗಿ” ಎಂದಿದೆ. <sup>10</sup> ಮಧ್ಯದ ಶಿಲುಬೆಯ ಸಿಜವಾಗಿಯಾ ಬರಬ್ಜುನಿಗೆ ನೇರಬೇಕಾಗಿದ್ದಿಲಿಂದ, ಇಬ್ಬರು ತಕ್ಷಣ ಬಹುತ್ವಾದ ಅವನ ಅನುಯಾಯಿಗಳಾಗಿರ ಬೇಕು, ಅವನ ಸಹಾಯಕರಾಗಿರಬೇಕು. ಬರಬ್ಜುನಿತೆ ಅವರೂ ನಹ ಹೊಲೆ ಮತ್ತು ದಂಗೆಯ ಅಪರಾಧಿಗಳಾಗಿದ್ದಿರಬಹುದು (ಯೋಹಾನ 18:40; ಲೂಕ 23:19).

“ಯೋಹಾನ 7:5 ಯೀಎನುವಿನ ಮರಣದ ನಮಯದಲ್ಲ ಅತನ ಸಹೇಳಿದರೂ ಅವಿಶ್ವಾಸಿಗಳಾದಿದ್ದರೂ ಯೀಎನುವಿನ ಪುನರುತ್ತಾನದ ಸಂತರ ಅವರಿಂದ ಕೆಲವರು ಇಲ್ಲದೆ ಎಲ್ಲರೂ ತ್ವರಿತಾದರು (ಅ. ಕೃ. 1:14). <sup>12</sup> ಇದು ಯೀಎನುವಿನ ಕಾನೂನಾ ಬಧಿತಂದ ಯೀಎನೆಂಬುದನ್ನು ಸಹೇಳಿಸಿರುವದನ್ನು ನೂಜಿನುತ್ತದೆ. ಯೀಎನುವಿನ ವೈಯಕ್ತಿಕ ಜೀವನದ ಸಮಯದಲ್ಲಿ ಯೋಣೆಂಬನ ಬಗ್ಗೆ ಎಂದೂ ಹೇಳಿರಿದಿದ್ದಿಲಿಂದ ಯೀಎನುವು ಮಾವತ್ತು ವರ್ಣದವನಾಗುವ ಹೊದಲೆ ಅವನು ಸತ್ಯ ಹೊಗಿರಬೇಕು. <sup>13</sup> “Woman” ಎಂಬುದು ಇಂದೂ ಕೆಲವು ಸಮಾಜಗಳಲ್ಲಿ ಹಿಂಸೆಯನ್ನು ಮಾತರಿದೆ. <sup>14</sup> ಈ ಮಾತು ಹೆಚ್ಚಿದ ನಲ “ತೊಡಲೀ” ಎಂದರೂ ಹೊಳುತ್ತದೆ. Berkeley ಆ ವೃತ್ತಿಯಲ್ಲ “ಆ ಕ್ಷಣಿಂದಿದ್ದ” ಎಂದು ಇದೆ. <sup>15</sup> ಕುನ್ನಬೆಯ ಬಳಿಯಲ್ಲರಲು ಮಲಯಿಂಗೆ ಬಹುತ ಕಷ್ಟವಾದದ್ವಾಗಿರ ಬಹುದು. ಆಕೆಯನ್ನು ಕರೆದು ಹೊಂಡು ಹೊಳಿದ್ದಿಲ್ಲ ಕಷ್ಟಕರವಾದದ್ವಾಗಿರಬೇಕು. ಹಿಂದ್ರಿಯ ಅಂತ್ಯದಲ್ಲಿ ಮಲಯಿಂಗೆ ಲಾಭವಾಯಿತು. ಅಕೆ ಯೀಎನುವಿನೆಂದಿಗೆ ಸ್ವೇಚ್ಛೆ ಅನೇಕಾನ್ಯತೆಯಿಂದ ತೀಕ್ಷ್ಣನ ಆತ್ಮಿಕ ಅನೇಕಾನ್ಯತೆಗೆ ಒಯ್ಯಲಿಟ್ಟಿತು. ಯೀಎನು ಮಗನಾಗಿರುವದಕ್ಕಿಂತಲೂ ರಕ್ಷಣಾಗಿರುವದು ಹೆಚ್ಚು ಉತ್ತಮವೆಂದು ಕಂಡುತ್ತೋಂಡಿ.

<sup>16</sup> ವರ್ಜನ 1. <sup>17</sup> ಇದು KJVಯ ಹದ ಪ್ರಯೋಗ. <sup>18</sup> ನೋಡಿಲ. ಮತ್ತೊಂದು 4:2;

ಯೋಹಾನ 4. <sup>19</sup>ಯೇನು ಶಿಲುಬೆಯ ಮೇಲೆ ನಮಗಾಗಿ, “ನರಕದ ದಂಡನೆಯನ್ನು ಅನುಭವಿಸಿದನು” ಎಂದು ಹೇಜದರೆ ಅದು ಭಕ್ತಿಯಲ್ಲದ ಮಾತು ಆಗಿರುವದಿಲ್ಲ (2 ಥಿನಲೊನಿಕ. 1:7-9). <sup>20</sup>ಕ್ರಾಂತಿಗೆ ಹಾಕುವುದು ಯಾವುದೇ ಪ್ರಮುಖ ಅಂಗವನ್ನು ನೇರಪಾಗಿ ಒಳಗೊಂಡಿರದಿದ್ದರೂ ಕ್ರಾಂತಿಯ ಬಲ ಹಣಗಳಾಗಿದ್ದುಚರು ನಾಯಲು ದಿನಗಳಿಂದ ಬೇಕಾಗುತ್ತಿದ್ದುದು ನಾಮಾನ್ಯಾಗಿತ್ತು. ಅಭ್ಯರು ತಳ್ಳು ಮರಣ ಬೇಗನೀ ಬರಲೇಂದು ಸಿಹಾಯಗಳು ಅವರ ಕಾಲುಗಳನ್ನು ಮುಲದರು (ಯೋಹಾನ 19:31 ಇತ್ಯಾದಿ). ಇದಲಂದ ಆಳವಾದ ಉಸಿರು ತೆಗೆದು ತೊಳ್ಳಲು ಅವರು ತಮ್ಮ ದೇಹಗಳನ್ನು ಎತ್ತರಂತೆ ಮಾಡಿ, ಉಸಿರುಗಟ್ಟಿ ನಾಯಲಂತೆ ಮಾಡಿದರು.

© 2009 Truth for Today